

ಪಂಪನಲ್ಲಿ ಪ್ರಕೃತಿ

ಮೌ. ವಿಶ್ವನಾಥ
 ಕನ್ನಡ ಅಧ್ಯಯನ ಪೀಠ,
 ಜೆ.ಎನ್.ಯು., ನವದೆಹಲ್ಲಿ-560067.

Article Link: <https://aksharasurya.com/2023/06/vishwanatha-3/>

ಕನಾಟಕದ ಸಾಂಸ್ಕೃತಿಕ ಭಾಷೆ ಕನ್ನಡ. ಅದು ಕನ್ನಡ ಜನತೆಯ ಸಂಪತ್ತು. ಒಂದು ಪ್ರದೇಶದ ಸಂಸ್ಕೃತಿಯ ಅನಾವರಣ ಆ ಭಾಷೆಯ ಸಾಹಿತ್ಯದಿಂದ ಆಗುತ್ತದೆ. ಅದು ಸಾಹಿತ್ಯ, ಸಂಗೀತ, ನಾಟಕ, ಸಿನಿಮಾ, ಹಾಡು, ಯೋಗಾನಂದತಹ ಕಲೆಗಳಿಗೂ ಅನ್ವಯಿಸುತ್ತದೆ. ಒಂದು ಸಂಸ್ಕೃತಿಯ ತಿರುಳು ಹದವರಿತು ಪರಿಣಾಮಕಾರಿಯಾಗಿ ಅಭಿವೃದ್ಧಿಕ್ವಾಗುವುದು ಕನ್ನಡ ಸಾಹಿತ್ಯದ ರಚನೆಯಲ್ಲಿ, ಅಂಥ ಸಾಹಿತ್ಯ ಜನಭಾಷೆ, ಜನಮಾನಸದ ಸಾಂಸ್ಕೃತಿಕ ಮೂರಳಿವನ್ನು ಒಳಗೊಂಡಿರಬೇಕು. ಕವಿತೆಯಿಂದ ಆಸ್ತಿಗೆ ಮಹಾಫಲವೆಂದರೆ ಮೂಜೆ, ಕೆರೀಕ, ಲಾಭ ಎಂದು, ಅವುಗಳು ಗ್ರಂಥ ರಚನೆಯಿಂದ ದೂರೆಯುತ್ತವೆಂದು ಪಂಪ ಮಹಾಕವಿ ಆದಿಪುರಾಣದಲ್ಲಿ ಹೇಳಿದ್ದಾನೆ. ‘ಪೆರರು ಇವುದೇಂ ಪೆರರು ಮಾಡುವುದೇಂ ಪರರಿಂದ ಅಪ್ಪುದೇಂ’ ಎಂದು ಪ್ರತೀಸುತ್ತಾನೆ. ಆತನ ಕೃತಿಯಲ್ಲಿ ಇಂದ್ರ ಮೂಜೆ, ಭುವನಕ್ಕೆ ಸಾಗುವಂತಹ ಕೆರೀಕ, ಮುಕ್ತಿಲಾಭ, ಈ ಮೂರಳನ್ನು ಆದಿಪುರಾಣ ಕೃತಿ ಪಡೆದಿದೆ. ಈ ಕೃತಿ ಧಾರ್ಮಿಕವಾದರೆ ವಿಕ್ರಮಾಜುರ್ನ ವಿಜಯ ಲೌಕಿಕ ಕೃತಿ. ಕನ್ನಡ ನಾಡಿನ ಕದಂಬರಾಜರ ಜೀವನ, ಸಾಂಸ್ಕೃತಕ ಕಥನಗಳನ್ನು ಮಹಾಭಾರತದ ಕತೆಗೆ ಅನ್ವಯಿಸಿ, ಬರೆದ ಮಹಾಕಾವ್ಯ. ಅದೇ ಪಂಪ ಭಾರತ, ವಿಕ್ರಮನಾದ ಅಜುರನನ ವಿಜಯವಾದುದರಿಂದ ವಿಕ್ರಮಾಜುರ್ನ ವಿಜಯ ಎಂಬ ಹೆಸರಿನಿಂದ ಕರೆಯಲಾಗಿದೆ. ಅರಿಕೇಸರಿಯನ್ನು ಅಜುರನನಿಗೆ ಹೋಲಿಸಿದೆ. ಅಲ್ಲಿ ಲೌಕಿಕ ಪ್ರಯೋಜನದ ಜೊತೆಗೆ ಶಾಶ್ವತದವಾದ ಸಂಸ್ಕೃತಿ ಅನನ್ಯತೆ ಇದೆ. ಪದಗಳನ್ನು ಅರ್ಥಮಾಡಿಕೊಂಡು ನುಡಿಯುವ ಅರಿವು ಕನ್ನಡಿಗರಿಗೆ ಇದೆ ಎಂದು ಕವಿರಾಜಮಾರ್ಗಕಾರ ಹೇಳಿದ್ದಾನೆ. ಕುರಿತು ಓದದೆಯು ಕಾವ್ಯ ಪ್ರಯೋಗ ಮಾಡುವ ಪರಿಣಾತಿ ಕನ್ನಡ ಜನತೆಯದು. ಇಂಥ ಪರಿಸರದಲ್ಲಿ ಕನ್ನಡದ ಕವಿಗಳು ಪ್ರಕೃತಿ ಸಂಪತ್ತು, ಪ್ರಾಕೃತಕ ಪರಿಸರದ ಸಂಪತ್ತನ್ನು ತಮ್ಮ ತಮ್ಮ ಕಾವ್ಯದಲ್ಲಿ ಅಭಿವೃದ್ಧಿಸುವ ಮುಖೇನಾ ಕಾವ್ಯ ಪರಿಸರದ ಸಂಪತ್ತನ್ನು, ಕನ್ನಡನಾಡಿನ ಪ್ರಾಕೃತಿಕ

ಸಂಪತ್ತನ್ನ ಹಾಡಿ ಹೊಗಿದ್ದಾರೆ. ಹೂ, ಹಣ್ಣು, ಕೆರೆ, ವನ, ಹೊಳೆ, ಕಾಲುವೆ, ಸಂಪದ್ಭರಿತ ಕಾನನಗಳು ಕವಿ ವರ್ಣನೆಗೆ ಮುಖ್ಯ ಆಕರ್ಷ ವಸ್ತುಗಳಾಗಿವೆ. ಅಡಕೆ, ತೆಂಗು, ಬಾಳೆಗಳು, ಹಲಸು, ಕಿತ್ತಾಳೆ, ಕವಿ ವರ್ಣನೆಗೆ ಹೋಷಕ ಪ್ರೇರಕವಾಗಿವೆ. ಕಮ್ಮಿ ಮೋಡದ ಕೆಳಗೆ ಕನ್ನಡನಾಡಿನ ಪ್ರಕೃತಿ ಸಂಪತ್ತಿದೆ. ಜಲಧಾರೆಯಾಗಿ ಹರಿಯುವ ಕಾಲುವೆಗಳಿವೆ. ಅಲಲ್ಲಿ ಹೊಳಗಳಲ್ಲಿ ನೆಯ್ದಿಲ ಹೂಗಳ ಗುಂಪೇ ಗುಂಪು. ಎತ್ತನೋಡಿರತ್ತ ಕೆಂಪಾದ, ಹೊನ್ನುಬಣ್ಣದ ಬತ್ತದ ಗದ್ದೆಗಳು. ಆ ಬೆಳೆಸಿನ ಬತ್ತ ತಿನ್ನಲು ಗಿಳಿಗಳ, ಹಕ್ಕಿಗಳ ಬಳಗ. ಎಲ್ಲಿ ನೋಡಿದರೂ ಹೊದಾಟ ಅದರ ಸುತ್ತ ಸಂದರ ಸೌಭಿಗಿನ ಆನಂದ ತುಂದಿಲನ ವನಗಳು. ಹೂಗಳಲ್ಲಿ ಮಕರಂದ ಹೀರುವ ತುಂಬಿಗಳು. ಅಲಲ್ಲಿ ಬೀಸುವ ತಂಪಾದ ಎಲೆರು, ತಂಬೆಲರು, ತಂಗಾಳಿ. ಹಣ್ಣು, ಘಲ, ಪುಷ್ಟ ಪತ್ರೆಗಳಿಂದ ತುಂಬಿರುವ ರಮ್ಮನಂದನ ವನಗಳು. ಪ್ರೇಮಿಗಳ ಸುತ್ತಾಟಕ್ಕೆ ಮಾಡಿದ ಜಾಗ, ಕರುನಾಡು.

‘ಪರತಾವುದು ಸಂಸಾರಸಾರ ಸರ್ಪಸ್ವಪ್ಲಲಂ’

ಕನ್ನಡದ ನೆಲದಲ್ಲಿ ಸದಾಕಾಲ ಹೂ, ಹಣ್ಣು ಬೀತುಹೋಗುವುವು. ಮಲ್ಲಿಗೆ, ಇಮ್ಮಾವು ಹೂವಾಗಿ, ಹಣ್ಣಾಗಿ ಬಿರಿಯುವವು. ಹೀಗಿರಬೇಕಾದರೆ ಸಂಸಾರಸಾರ ಸರ್ಪಸ್ವಪ್ಲಲವಲ್ಲವೆ. ಕನ್ನಡ ಜನತೆ ಮಲ್ಲಿಗೆ ಮುಡಿಯುತ್ತಾರೆ. ಮಾವುಸವಿಯುತ್ತಾರೆ. ಭೋಗ ತ್ರೀಯರು. ಇವರು ಬೇಟದ ರಸಿಕರು, ಪ್ರೇಮದ ತಪಸ್ಸಿಗಳು. ನಮ್ಮ ಕನ್ನಡ ನೆಲದ ಸಿರಿಸಂಪತ್ತು ಅಷ್ಟಕ್ಕೆ ಮುಗಿಯುವುದಿಲ್ಲ.

ಮಿಡಿಮೊಡೆ ತನಿಗಬು ರಸಂ
ಬಿಡುವುವು, ಬಿರಿದೊಂದು ಮುಗುಳ ಕಂಬಿನೋಳೆ ವೆಗಂ
ಗಿಡುವುವು ತುಂಬಿಗಳ್ ಅಳ್ಳಿಮೆ
ವಡುವುವು ಕುಡಿದೊಂದೆ ಪಣ್ಣ ರಸಮೋಳೆ ಗಿಳಿಗಳ್.

ಕರುನಾಡ ಕನ್ನಡದ ನೆಲದಿ ಎಲ್ಲೆಲ್ಲೂ ಕಟ್ಟಿನ ಗದ್ದೆಗಳ ನೋಟ. ಕಟ್ಟಿನ ಜೊಲ್ಲೆ ಮುಟ್ಟಿದರೆ ಸಾಕು ಸವಿಯಾದ ಅಮೃತ ಸಮಾನ ರಸ ಬಿಡುತ್ತವೆ. ಗಮಗಮಿಸುವ ಒಂದೊಂದೆ ಮಲ್ಲಿಗೆ ಬಿರಿದರೆ ಸಾಕು ತುಂಬಿಗಳು ಹೋಗವಿಟ್ಟು ಮಕರಂದ ಹೀರುತ್ತವೆ. ಒಂದೊಂದೇ ಹಣ್ಣಿನ ರಸ ಕುಡಿದು ಗಿಳಿಗಳು ಸಂತಸಪಟ್ಟು, ಅಜೀಣವಾಗುವಂತೆ ಹೊರಹಾಕುತ್ತವೆ.

ಕವಿ ಹೃದಯ ತುಂಬಿ “ಆ ನೆಲದ ಸಿರಿಯನೇನಂ ಮೊಗಳ್ಳಿಂ” ಎಲ್ಲಿ ನೋಡಿದರಲ್ಲಿ ರಸದ ಶೋರೆಗಳು, ಮುತ್ತಿನ ಮಾಣಿಕದ ತೋಡು ಬೀಡುಗಳು, ಸೋಕ್ಕಿದ ಮದದಾನೆಗಳ ಹಿಂಡು, ಹೀಗಿರುವಾಗ ಆ ನೆಲದ ಸಿರಿ ಸಂಪತ್ತನ್ನು ಪ್ರಕೃತಿ ಸಂಪತ್ತನ್ನು ಏನೆಂದು ಹೊಗಳಲಿ.

ಕೊಳ, ಮರ, ಗಿಡ, ತರು, ಪ್ರಾಣಿ ಸಮೂಹದ ತವರು ಆ ನಂದನವನ, ಹಸುರಿನ ಮೊಗ್ಗಿನ ಮಲ್ಲಿಗೆ. ಆಗತಾನೆ ಚಿಗುರಿ, ಮರದತುಂಬಾ ಕೆಂಪಾದ ಮಾವಿನ ಮರಗಳು ವಸಂತ ಖಂತುವನ್ನು ಆಷಾಫ್ರಿಸಿದ್ದವು. ಮುಂದೆ ಮುಂದೆ ಪಾದರಿ ಹೂ, ಮಲ್ಲಿಗೆ ಹೂ, ರಸತುಂಬಿದ ಮಾವು. ಪಂಪ ಕವಿಗೆ ಮಾವು, ಮಲ್ಲಿಗೆ ಬಹುಪ್ರಿಯಾ ಹೂ, ಹಣ್ಣು, ತಳಿರಿನ ಒಳಗೆ ಕೋಗಿಲೆ ಸವಿಗಾನ.

ಹೊಗೊಂಚಲಿನಲ್ಲಿ ದುಂಬಿಗಳ ರ್ಯಾಂಕಾರ, ಮಾವು ಸವಿಯುವ ಗಳಿಗಳ ಸಮೂಹ ಅದಕ್ಕೆ ಮನಸೋತ ಕವಿ ಮಾವಿನ ಮರ ಕುರಿತು ಹಾಡಿದ್ದಾನೆ.

“ತಳಿರೊಳ್ಳಾ ನೀನೆ ಬೆದಂಗನ್ನೆ ನನೆಗಳೊಳ್ಳಾ ನೀರನ್ನೆ ಪುಷ್ಟಸಂ
ಕುಳಿದೊಳ್ಳಾ ನೀನೆ ವಿಳಾಸಿಯ್ಯೆ ಮುಡಿಗಳೊಳ್ಳಾ ನೀನೆ ಚೆಲ್ಲನ್ನೆ ಪಣ್ತಿ
ಪಣ್ತಿನೊವೆ ಪೆರತನೊ ನೀನೆ ಭವನಕ್ಕೂರಾಧ್ಯನೆ ಭ್ರಂಗಕೊ
ಕಿಳಕೀರಷ್ಟಿಯ ಜೂತರಾಜ ತರುಗಳ್ಳಾ ನಿನ್ನಂತೆ ಜೆನ್ನಂಗಳೆ ”

ಮಾವಿನ ಮರದ ಸೊಬಗು, ಸುಂದರತೆ ಮುಂದೆ ಮತ್ತಾವ ಮರ, ತರು ವನಗಳಿಲ್ಲವೆನೂ? ಬಕುಳ, ಜಾಟಿ, ಸೇವಂತಿಗೆ, ಅದಿರ್ಬ ಮತ್ತೆ, ನಾನಾ ಪ್ರಕಾರದ ಹೊಗಳನ್ನು ಅಲ್ಲಿಯ ಅಶೆಂದು ಸ್ತ್ರೀಯರು ಕೊಯ್ದು ಮಾಲೆ ಮಾಡಿ ಮುಂಗಿರಿಸಿ, ಸಂತಸಪಡುತ್ತಾರೆ. ಕನ್ನಡ ನಾಡಿನ ಸಿರಿಯನ್ನು, ಸಂಪತ್ತಿ ಚೆಲುವಿನ ಸೊಬಗನ್ನು ವರ್ಣಿಸುವಾಗ ಆತನ ಹೃದಯ ಸಿರಿ ತುಂಬಿ ಬರುತ್ತದೆ. ಅದು ದೇಶ, ನಾಡು, ಉಂಟಾಗುತ್ತದೆ. ಕನ್ನಡ ಸಾಹಿತ್ಯದ ಸಂಸ್ಕೃತಿಯ ಅನಾವರಣವೂ ಆಗುತ್ತದೆ. ಮುಂದೆ “ತೆಂಕನಾಡ ಮರಯಲ್ಲಿ ಮನಂ ಬಕ್ಕುಮೆ” ಎಂದು ಹಾಡಿದ್ದಾನೆ. ಆತನ ಹಾಡುಗಳು ಈ ಮೂರು ಖ್ಯಾತ ಕನಾಟಿಕ ಪದ್ಯದಲ್ಲಿ ಅರಳಿ ನಿಂತಿವೆ.

“ಕಾಗದ ಭೋಗದಕ್ಕರದಗೇಯದ ಗೊಟ್ಟಂಯಲಂಟಿನಿಂ ಮಗ
ಭಾಗರಮಾಡ ಮಾನಸರೆ ಮಾನಸರ್ ಅಂತವರಾಗಿ ಮಟ್ಟಲೇ
ನಾಗಿಯ ಮೇನೊ ತೀರ್ಥಪುಡೆ, ತೀರ್ಥದೊದಂ ಮರಿದುಂಬಿಯಾಗಿ ಮೇನೊ
ಕೋಗಿಲೆಯಾಗಿ ಪುಟ್ಟುವುದು ನಂದನಮೊಳ್ಳಾ ಬನವಾಸಿ ದೇಶದೊಳ್ಳಾ”

“ಸೋಗಿಯಿಸಿ ಬಂದ ಮಾಮರನೆ ತಲ್ಲಿತೆವ್ವಿಯೆ ಪೂರ್ಜಾತಿಸಂ
ಪಗೆಯ, ಕುಕಿಳ್ಳ ಕೋಗಿಲೆಯೆ ಪಾಡುವ ತುಂಬಿಯೆ ನಲ್ಲರೊಳ್ಳುಗಂ
ನಗೆಮೊಗದೊಳ್ಳ ಪಳಂಚಲೆಯೆ ಕೋಡುವಲ್ಲನರ ನೋಳ್ಳಿದುವಬೆ
ಟ್ಯೂಗಳೊಳಂ ಆವನಂದನವನಂಗಳೊಳಂ ಬನವಾಸಿ ದೇಶದೊಳ್ಳ”

ತಂಕಣಗಾಳಿ ಸೋಂಕಿದೊಡಮ್, ಒಕ್ಕಿಗೇಳ್ಳಿದೆಮ್ ಇಂಪನಾಳ್ಳಗೇ
ಯಂ ಕಿವಿಪೂಕ್ಕಿದೆಮ್ ಬಿರಿದಮಲ್ಲಿಗ್ ಗಂಡೊಡಮ್ ಅದಕೆಂದಲಂ
ಹಂ ಗಿಡೆಗೊಂಡೊಡಮ್ ಮಧುಮಹೋತ್ಸವಮಾದೊಡಂ, ಬನನೆಂಬನ್ ಆ
ರಂಕಸವಿಟ್ಟೊಂದಂ ನೆನಪುದೆನ್ನಮನಂ ಬನವಾಸಿ ದೇಶಮನ್”

ಇಂಥ ಸುಂದರವಾದ ಪ್ರಕೃತಿ ಮೂರ್ಜ ಪಂಪನಿಗಲ್ಲದೇ ಮತ್ತೆ ಯಾರು
ಹೊಗಳಬೇಕು. ಅದು ಪಂಪ ಮಹಾಕವಿಯಿಂದಲೇ ಸಾಧ್ಯ ಪ್ರಕೃತಿ ನಿಜವಾದ
ಸಂಪತ್ತು. ಅದು ಆಯಾಯ ನಾಡಿನ ಸಂಸ್ಕೃತಿ, ನಾಗರಿಕತೆ ಬಗ್ಗೆ ಹೇಳುತ್ತದೆ.
ಪ್ರಕೃತಿಯನ್ನು ಮಾನವರು ಮೋಷಿಸಿ, ನಾಡು ಕಾಡನು ಉಳಿಸಿ ಬೆಳ್ಳಸಬೇಕು.
ಪ್ರಕೃತಿಯನ್ನು ಆರಾಧಿಸಬೇಕು. ಇದೇ ಪಂಪನ ಪ್ರಕೃತಿ ಸಂಪತ್ತು. ಕನ್ನಡದ ನೆಲ
ಜಲವನ್ನು ಪಂಪಕವಿ ಕಣ್ಣಂಬಿಕೊಂಡಿದ್ದಾನೆ. ಆತನ ಶರೀರದಲ್ಲಿ ಹರಿಯುವ ರಕ್ತ
ಕನ್ನಡ ಮಣ್ಣಿನದು. ಆತನ ಆರಾಧ್ಯದ್ವೇ ಪ್ರಕೃತಿ. ಮಾವಿನಮರ, ಮಲ್ಲಿಗೆ, ದುಂಬಿ,
ಕೋಗಿಲೆ, ಗಿಳಿಗಳು. ಹೊಲ, ಮನೆ, ಬೆಟ್ಟ–ನಂದನವನಗಳು, ನಲ್ಲ, ನಲ್ಲಿಯರು,
ಎಲ್ಲೆಲ್ಲಿ ಪ್ರೀತಿಮಾಡುವ ಹುಡಗ, ಹುಡಗಿಯರು, ತ್ಯಾಗ, ಭೋಗ, ಸಾಹಿತ್ಯ,
ಸಂಗೋಷ್ಠಿ, ಸಮ್ಮೇಳನ ಎಲ್ಲೆಲ್ಲಿಯೂ ಸಾವಧನದಿಂದ ನಡೆಯುತ್ತಿದೆ. ಅದನ್ನು
ಸಾಂಗವಾಗಿ ನೆರವೇರಿಸುತ್ತಿರುವವರು ಕನ್ನಡ ಜನತೆ. ಅದಕ್ಕಾಗಿ ಒಂದು
ಮರುದುಂಬಿಯಾಗಿ, ಒಂದು ಕೋಗಿಲೆಯಾಗಿ ಕನ್ನಡದ ನಂದನವನದಲ್ಲಿ
ಹಂಟ್ಟಬೇಕು. ಅದು ಬನವಾಸಿ ಪ್ರಾಂತ್ಯದಲ್ಲಿ ಕಡಲ ತಡಿಯ ಉಡಿಯಲ್ಲಿ.

ಕನ್ನಡ ಕವಿಗಳಿಗೆ ಕನಾಂಟಕವೆಂದರೆ ಬಲುಪ್ರೀತಿ. ಅವರ
ನೆನಪಿನಲ್ಲಿರುವುದು ಕನ್ನಡಸೀಮೆ ಅವರು ಎಲ್ಲಿಯೆ ಇರಲಿ, ಒಂದು ತಂಗಾಳಿ
ಬೀಸಿದರೂ ಸಾಕು. ಒಂದು ಒಳ್ಳೆ ನುಡಿ ಕವಿಗೆ ಬಿಧ್ದರೆ, ಇಂಪಾದ ಸಂಗೀತ,
ಘಮಘಮಿಸುವ ಒಂದು ಮಲ್ಲಿಗೆ ಬಿರಿಸು ಅರಳಿದರೆ ಸಾಕು, ಅದರಿಂದ
ಪ್ರೇಮಸುಖಿ, ಆನಂದ ಸುಖ ಕವಿಗಾಗುತ್ತದೆ. ಅದ್ದರಿಂದಲೇ ಯಾರು
ಅಂಕುಶವಿಟ್ಟರು ಕವಿ ಮನವು ಕನಾಂಟಕದ ನೇಲ, ಜಲ, ಭಾಷೆ ಕಡೆ ಮದಿಸಿದ
ಆನೆಯಂತೆ ನುಗ್ಗಿತ್ತದೆ. ಇಂಪಾದ ಎಲರು, ಸೋಂಪಾದ ಮಲ್ಲಿಗೆ, ಸಂಂಗಿವನ,

ಸೋಗಸಾದ ಹಾಡು ಕಿವಿಗೆ, ನರ್ತನ ಕಣ್ಣಿಗೆ, ಎಲ್ಲಾ ಸುಖಿ, ಸಂತಸದ ಸಂಪತ್ತು ಅಲ್ಲಿರುವಾಗ “ಶೆಂಕನಾಡನ್ನ ಮರೆಯುವುದಕ್ಕೆ” ಯಾರಿಂದಲೂ ಆಗದು. ಪಂಪನಿಗಂತೂ ಕನ್ನಡ ಪ್ರದೇಶವೆಂದರೆ ಅಜ್ಞಮೆಚ್ಚು, ಆತನ ತಾಯಿ ಉರು ಧಾರವಾಡದ ಅಣ್ಣಿಗೇರಿ, ಕಾರವಾರದ ಕಡಲು, ವನಸಂಪತ್ತು ಆತನನ್ನು ಆಕಷಿಸಿದೆ. ಮಲೆನಾಡಿನ ಕುವರ ಪಂಪಕವಿ ಪ್ರಕೃತಿ ಸಂಸತ್ತು ಉಳಿದರೆ ಮಾನವ ಸಂಪತ್ತು ಉಳಿಯತ್ತದೆ, ಬೆಳೆಯತ್ತದೆ. ಪ್ರಕೃತಿ ಕುರಿತು ಪಂಪ ಬರೆದಿರುವ ಪದ್ಯಗಳು ಸಕಾಲಿಕ. ಪ್ರಕೃತಿಯೇ ಪರಮ ಆರಾಧನೆ. ಅಷ್ಟ ಸೋಗಸಾಗಿ ಪ್ರಕೃತಿ ವರ್ಣನೆ ಆತನ ಎರಡು ಕಾವ್ಯಗಳಲ್ಲಿ ಚಿತ್ರಿತವಾಗಿದೆ. ಪಂಪ ಕವಿ ಕಂಡ ಆನಂದದ ಬೀಡು ಕರುನಾಡು. ಅದರಲ್ಲಿ ಸಂಸಾರ ಸಾರ ಸರ್ಪಸ್ವಾನನ್ನು ಕಂಡಿದ್ದಾನೆ ಕವಿ.

ವರಾಮರ್ಥನ ಕೃತಿಗಳು.

1. ಮುಗಳಿ ರಂ. ಶ್ರೀ, ಕನ್ನಡ ಸಾಹಿತ್ಯ ಚರಿತ್ರೆ, ಗೀತಾಭಾಕ್ ಹೌಸ್, ಮೈಸೂರು, 2019.
2. ನಾಯಕ ಹಾ. ಮಾ., ಶ್ರೀ ಸಾಹಿತ್ಯ, ಕು.ಕ.ಅ.ಸಂ., ಮೈಸೂರು ವಿ.ವಿ., 2002.
3. ತಿಪ್ಪೇರುದ್ರಸ್ಥಾಮಿ. ಎಚ್.ಎ., ಕನಾಂಟಿಕ ಸಾಂಸ್ಕೃತಿಕ ಸಮೀಕ್ಷೆ, ಡಿ.ವಿ.ಕೆ. ಮೂಲಿಕ ಪ್ರಕಾಶನ, ಮೈಸೂರು, ಹದನ್ಯೇದನೆಯ ಮುದ್ರಣ, 2018.
4. ವಿಶ್ವನಾಥ, ಪರಿಶೀಲನ, ದೇವಿ ಪ್ರಕಾಶನ, ಮೈಸೂರು, 2020.
5. ಶ್ರೀಕಂತಯ್ಯ. ತಿ. ನಂ., ಪಂಪ, ಪ್ರಸಾರಾಂಗ, ಮೈಸೂರು, 1959.
6. ಮುಟ್ಟಪ್ಪ. ಕೆ. ವಿ., ಪಂಪನಲ್ಲಿ ಭವ್ಯತೆ, ಮೈಸೂರು ವಿ.ವಿ. ಪ್ರಕಟನೆ, 1960.
7. ಶಿವರುದ್ರಪ್ಪ ಜಿ. ಎಸ್., ಪಂಪ ಒಂದು ಅಧ್ಯಯನ, ಬೆಂಗಳೂರು ವಿ.ವಿ. ಪ್ರಕಟನೆ, 1980.
8. ಶಿವರುದ್ರಪ್ಪ ಜಿ. ಎಸ್., ಸಂ: ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ, ಬೆಂಗಳೂರು ವಿ.ವಿ. ಪ್ರಕಟನೆ, 1982.